

## ಮುಖರೋತ್ಸವ

ಹಬ್ಬಗಳು ಧಾರ್ಮಿಕವಾಗಿ ಮಾತ್ರವಲ್ಲದೆ, ಐಹಿಕಾಸಿಕ, ಸಾಂಪ್ರದಾಯಿಕ ಮತ್ತು ಭಾವನಾತ್ಮಕವಾಗಿ ಬೇಳೆದು ಬಂದ ಆಚರಣೆಗಳಾಗಿವೆ. ನವರಾತ್ರಿಯ ಆಚರಣೆಯು ಭಾರತದ ಪ್ರತಿಯೊಂದು ಭಾಗದಲ್ಲಿ ಅದರದ್ದೇ ಆದ ವೀರೇವ ಆಚರಣೆಗಳು ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿವೆ. ಅಂತೆಯೇ ಗೋವಾ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಮುಖರೋತ್ಸವವೆಂಬ ಅಪರೂಪ ಮತ್ತು ವಿಶ್ವಾದ ಆಚರಣೆ ನಡೆಯುತ್ತದೆ.

ಈ ಆಚರಣೆಯು ಆಧ್ಯಾತ್ಮಿಕಕ್ಷಿಂತ ಹೇಳು ಭಾವನಾತ್ಮಕ ಮತ್ತು ಐಹಿಕಾಸಿಕ ಆಚರಣೆಯಾಗಿದೆ. 16ನೇ ಶತಮಾನದಲ್ಲಿ ಗೋವಾದ ಸಾಲ್ಟ್‌ಪೇಟ್ ಟಿನ್‌ಸ್ಟ್ಯಾಡಿ ಮತ್ತು ಬರ್ಕೆಟ್ ಪ್ರದೇಶದಲ್ಲಿ ನಡೆದ ಪ್ರೋಚೆರ್ಸರ ಆಕ್ರಮಣದ ಸಮಯದಲ್ಲಿ ಅಲ್ಲಿನ ನಾಗಿಕರು ದೇವರ ಮೂರ್ತಿಗಳನ್ನು ರಸ್ತೆಗೆ ತಂದು ಪ್ರೋಂಡಾದ ದಟ್ಟ ತೋಟಗಳ ನಡುವೆ ಅಪಗಳನ್ನು ಪ್ರತಿವ್ರಾಟಿಸಿದರು. ನಂತರ ಪ್ರೋಚೆರ್ಸರ ದಾಳಿಯಿಂದ ದೇವರ ಮೂರ್ತಿಗಳನ್ನು ರಸ್ತೆಗೆ ತಂದ ವಿಜಯೋತ್ಸವಕ್ಕಾಗಿ ನವರಾತ್ರಿಯ ಸಮಯದಲ್ಲಿ ‘ಮುಖರೋತ್ಸವ’ಕ್ಕೆ ಉದಾಹರಣೆ ನೀಡಿದರು. ಅದೇ ಇಂದಿಗೂ ಸಂಪೂರ್ಣದಾಯವಾಗಿ ಬೇಳೆದಿದೆ.

ಪ್ರತಿ ದೇವಸ್ಥಾನದ ಆವರಣದಲ್ಲಿ ಮರದ ಚೌಕಾಕ್ಯಿಯ ಮಂಟಪ ರಚಿಸಿ ಅದನ್ನು ಮೇಲ್ಬಾವಣೆಗೆ ತೂಗುಹಾಕಿ, ಅಕ್ಕೆ ಮತ್ತು ಬೆಲ್ಲದಿಂದ ತಯಾರಿಸಿದ ‘ಖಾಲ್’ ಎಂಬ ಗೋಂದನ್ನು ಬಳಸಿ ಬೆಲ್ಲಾದ ಕಾಗದ, ವಿವಿಧ ಹಾವು ಮತ್ತು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುತ್ತದೆ. ಅದನ್ನೇ ‘ಮುಖರ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಪ್ರತಿ ದಿನವೂ ದೇವರಿಗೆ ವಿವಿಧ ಅಲಂಕಾರ ಮಾಡಿ, ಸಂಜೀ ಆ ಮಂಟಪವನ್ನು ಭಜನೆ, ಪುರಾಣ, ವಾದ್ಯ ಅಥವಾ ಗಂಟೆಗಳ ತಾಳಕ್ಕೆ ತಕ್ಕಂತೆ ತಿರುಗಿಸುತ್ತಾ, ತೂಗುತ್ತ ದೇವರಿಗೆ ಅರಾತಿ ಬೆಳ್ಗಾಗುತ್ತಾರೆ. ಈ ಆಚರಣೆಯು ಗೋವಾದ ಸ್ತೋತ್ರೀಯರ ಮತ್ತು ಕರಕುಶಲಕಾರರ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಲು ಬಂದು ಹೇಳಿಕೆ ಆಗಿದೆ.

—ಅಂಜನ್ ಕಾಯ್ಯಣ್, ಸಾಗರ



## ಇದು ಹಸುರು ‘ಮೆಟ್ಟೊ’ ಹುಳು

ಮೆಟ್ಟೊಲ ಮುಗಿಯುತ್ತ ಬಂದಂತೆ ತರಕಾರಿ ಮತ್ತು ಹೂ ಗಿಡಗಳ ತೋಟದಲ್ಲಿ ಕಾಣಬಿರುವ ಎಲೆಬ್ಬಕ್ಕ ಈ ಹುಳವನ್ನು ನೋಡಿದಾಗ ಮೆಟ್ಟೊ ರೈಲು ನೆನಪಾಗುತ್ತದೆ. ಎಲೆಬ್ಬಕ್ಕನೇಯನ್ನೇ ಕೆಲಸ ಮಾಡಿಕೊಂಡಿರುವ ಈ ಹುಳ, ಹಗಲಿನಲ್ಲಿ ಅಗೋಂಗರವಾಗಿ, ಇರುಳಿನಲ್ಲಿ ಭಕ್ತಣೆಗೆ ದಾಂಗಡಿ ಇಡುತ್ತದೆ. ಇರುಳು ಕೆಳೆದು ಬೆಳೆಕು ಹರಿಯುವ ಮುನ್ನ ಸಾಕಷ್ಟು ಎಲೆಗಳನ್ನು ತಿಂದು ಮುಕ್ಕುವ ಈ ಹುಳ ‘ಬ್ಬಾಸಿಲ್ಲಸ್’ ತುರಿಗ್ಗಿನಿಸಾ” ಕುಟುಂಬಕ್ಕೆ ಸೇರಿದೆ. ಇದು ಜನಿದಾಗ ತಂಬ ಸೂಕ್ತವಾಗಿರುತ್ತದೆ. ಏರಿಂದ ಹತ್ತು ದಿನಗಳ ಅವಧಿಯಲ್ಲಿ ಮೂರು ಇಂಚಿನ ತನಕ ಉದ್ದ ಬೇಳೆದು ಕೋಶಾವಸ್ಥೆಗೆ ತಲುಪಿ ಕ್ರಮೇಣ ಚಿಕ್ಕೆಯಾಗಿ ಬದಲಾಗುತ್ತದೆ.

—ಪ. ರಾಮಕೃಷ್ಣ ಶಾಸ್ತ್ರಿ, ಬೆಂಗಳೂರು

## ಸಂಚಾರಿ ಕಾಯಿಪಲ್ಯ ಮಾರಾಟಗಿತ್ತಿ

ಇನ್ನೂ ಯಾಕ ಬರಲಿಲ್ಲವಾ ಮುಖ್ಯಿಯಾವ  
ವಾರದಾಗ ಮೂರುಸರತಿ ಬಂದು ಹೋಗವಾ..  
ಭಾರಿ ಜರದ ವಾರಿ ರುಮ್ಮಾಲ ಮುತ್ತಿ ಕೊಂಡವ  
ತಂಬ ಮೀಸಿ ತೀಡಿಕೊತ ಮುಖ್ಯ ಹಾಸಾವಾ..  
ಅನ್ನೋ ವರಕವಿ ಡೊ. ದ.ರಾ. ಹೇಳುತ್ತ ಅವರ ಈ ಜನಪ್ರಿಯ  
ಹಾದು ಕೇಳಿದಾಗಲೆಲ್ಲ ನಮ ಸುತ್ತುಮುತ್ತಿಲಿನ ಹಳ್ಳಿಗಳಲ್ಲಿ ಬುಟ್ಟಿಯಲ್ಲಿ  
ಅಥವಾ ಚೆಳದಲ್ಲಿ ಕಾಯಿಪಲ್ಯ ತುಂಬಿಕೊಂಡು ಮನೆಯಿಂದ ಮನೆಗೆ  
ಮಾರಾಟ ಮಾಡುತ್ತಿದ್ದ ಮಾರಾಟಗಿತ್ತಿಯರೇ ನೆನಪಾಗುತ್ತಾರೆ.  
ಚೇಣಿಗೆಯಲ್ಲಿ ಕೊಟ್ಟಿಗೆ ಗೊಳಿಬ್ಬ ಹಾಕಿ ನೀರುಣಿಸಿ ಬೇಳೆಸಿದ, ಅಂದೇ  
ಗಿಡದಿಂದ ತೆಗೆದ ಮಾಡಿದ ಹಸಿ ಹಸಿ ಕಾಯಿಪಲ್ಯ ಉಂಡ ನಮಗೆ ಆ  
ನೆನಪ್ಪಾಗು ಮತ್ತೆ ಮತ್ತೆ ಮರುಕಳಿಸುತ್ತವೆ. ಕಾಯಿಪಲ್ಯದ ತಾಜಾತನ  
ಹಾಗೂ ಮಾರಾಟಗಿತ್ತಿಯರ ಆಡು ಭಾವೆಯ ಶ್ರೀತಿಯ ಪದಗಳನ್ನು  
ಆಲಿಂದವರಿಗೆ ಆ ಸೊಗಡಿನ ಮಾಧುರ್ಯ  
ಅರಿವಾದಿತ್ತು.

ಬೆಂಡೆಕಾಯಿ, ಹೀರೇಕಾಯಿ, ಪಡವಲಕಾಯಿ,  
ಬಸಳೆ, ಮೋಗೇಕಾಯಿ, ತೊಂಡಕಾಯಿ, ಕೆಂಪು  
ಹರವಿ, ಬಿಳಿ ಹರವಿ, ತರತರದ ಸೋಡಗಿ,  
ಸೌತೆಕಾಯಿ, ಬದನೆಕಾಯಿ, ಸೋರೆಕಾಯಿ,  
ಸೋರೆ ಸೋಪ್ಪು, ಮೂಲಂಗಿ ಮುಂತಾದ  
ಕಾಯಿಪಲ್ಯ ತುಂಬಿಕೊಂಡು ಧಾನ್ಯಕ್ಕಾಗಿ ಮಾರಾಟ  
ಮಾಡುತ್ತಿದ್ದ ಮಾರಾಟಗಿತ್ತಿಯರು ಈಗ  
ಅಪರಾಪವಾಗಿದ್ದಾರೆ. ಈ ಕಾಯಿಪಲ್ಯಕ್ಕೆ ಸಳ್ಳಿ (ಸಿಗರಿ), ಚಿಪ್ಪೆಕಲ್ಲು,  
ಕಲ್ಲಾ ಮುಂತಾದವಗಳನ್ನು ಬೆರಕೆ ಹಾಕಿ ಮಾಡಿದ ಹುಳ್ಳಾ, ಪ್ರದಿ,  
ಸಾರು ಮಾಂಸಾಹಾರಿಗಳಿಗೆ ಸ್ವರ್ಗವಾಗಿತ್ತು. ಈ ರೀತಿ ಮಾರಾಟ  
ಮಾಡುವವರು ತಾಯಂದಿರೇ ಆಗಿದ್ದರು ಎನ್ನವುದು ವಿಶೇಷ.

ಈಗಿನ ಮಾರುಕಟ್ಟೆ ವ್ಯವಸ್ಥೆ, ಬಿಡಿ ಬೇಳೆಗಾರರ ಕೊರಕೆ, ಬೇರೆ ಬೇರೆ  
ಉದ್ದೇಶಗಳಿಂದಾಗಿ ಈ ಮಾರಾಟಗಿತ್ತಿಯರು ಮರೆಯಾಗಿರುವ  
ಸಂದರ್ಭದಲ್ಲಿ ಕನಾಟಿಕ ವಿಶ್ವವಿದ್ಯಾಲಯದ ನಿವೃತ್ತ ಜಂಟಿ  
ನಿದೇಶಕರಾದ ಡಾ. ದೇವಾನಂದ ಗಾಂವಕರರು ಈ ಚಿತ್ರವನ್ನು ನನ್ನ  
ಗಮನಿಸ್ತು ತಂದಾಗ ಅಕ್ಕುರವಾಗ ತಾಳಿತು.

—ಬೀರಣ್ ನಾಯಕ ಮೋಗಟಾ, ಯಲ್ಲಾಪುರ

